



CELEBRATING  
**10**  
YEARS

Rx a Novel Therapy

**Pregabid NT<sup>50/75</sup>**

Pregabalin 50/75 mg + Nortriptyline 10 mg Tabs.

More pain-free moments in life

This Movement is supported by:

**ALECTA** INTAS

The makers of

**Pregabid NT<sup>50/75</sup>**  
Pregabalin 50/75 mg + Nortriptyline 10 mg Tabs

**Pregabid D**  
Pregabalin 300 mg Tabs

**Pregabid Trio**  
Pregabalin 300 mg + Nortriptyline 10 mg + Clomipramine 25 mg Tabs

**Pregabid CR**  
Pregabalin 300 mg + Nortriptyline 10 mg + Clomipramine 25 mg Tabs

ಟ್ರೈಜೆಮಿನಲ್ ಸ್ಕ್ರಾಲ್ಟಿಯಾನ್‌ಎಂದಿಗೆ  
ಉತ್ತಮ ಬೇವನ  
ನಿವಾರಿಸಲು ಸಲಹೆಗಳು



## ಕರ್ನಾಟಕ ಸರ್ಕಾರ

ಹರದುವೀಕೆ

క్రైస్తవినలు న్యూరాల్టీయా దీఘకాలద నోఎిన స్థితియాగిద్ద అదు క్రైస్తవినలు నరగళ మేలప పరిశామ బీరుత్తదే, ఇదు నిమ్మ ముఖిదింద నిమ్మ మెదులుగె సంపేదనసెయిన్మ ఒయ్యుత్తదే. నిఎవు క్రైస్తవినలు న్యూరాల్టీయా హోందిధరే, వల్లుబ్బుపుదు అధివా మేకపో మాడుపుదు ముంతాద నిమ్మ ముఖిద శోష్యువాద ప్రచోదనసెయి సహ నోపుంటుమాడుత్తదే. మహిళయిగె క్రైస్తవినలు న్యూరాల్టీయాద వాషికస సంభవపు భారతదల్ల సుమారు 5.9 ప్రకరణగళు / 100,000 మహిళయిరు. ముదుషరిగే, ఇదు అందాజు 3.4 ప్రకరణగళు / 100,000 మరుషరు.

ಲಕ್ಷ್ಯಗಳು

ಪ್ರ.ವನ್. ಮರುಪರಿಗಿಂತ ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣವನ್ನು ಹೊಂದಿದೆ. ನೋವಿನ ಆಕ್ರಮಣವು 50 ವರ್ಷ ಮತ್ತು ಅಡ್ಡಿಂತ ಹೆಚ್ಚಿನ ವರ್ಯಸ್ವಿನ ರೋಗಿಗಳಲ್ಲಿ ಹೆಚ್ಚಿ ಕಂಡುಬಂತದೆ.

- ▶ తేవ్వాద శాటింగ్ అథవా జాబ్సింగ్ నోచిన ప్రశంగిలు ఏద్దుతో అభావదంతె అనిసిబమయి.
  - ▶ ముఖీద స్టేషన్, అగివ్వదు. మాతనాడువ్వదు అథవా హల్లుజ్ఞవ్వదు ముంతాడ విజయగళింద ప్రచోదిసల్పు నోచు అథవా దాళియ స్టోర్మింప్రైరిక నోచుగళు
  - ▶ కెలవు సెకిండుగళింద వలవారు నిమిషగళవరీగె నోచిన హోడెత
  - ▶ దిన, వారి, తింగళిగళు అథవా అడశ్చిత హెట్టున అవధియ వలవారు దాళియ సంభికగళు □ కెలవు జనరు యావుడే నోచు అనుభవిసద అవధిగళన్ను మొందిరుత్తారే
  - ▶ ట్రైసెమినల్ న్యూలాల్సియా సేఫ్టెడంతప నోచిగె వికసనగైల్చువ మౌదలు లుంపొగువ నిరంతర నోచు. కుడుప బాపనే

ಮಾಡಬೇಕು

&

ಮಾಡಬಾರದು

- ▶ ಮುಖಿದ ಸ್ವಾಯಂಗಳನ್ನು ಸಡಿಗೊಳಿಸಲು ತಂಪಾದ ಅಥವಾ ಬಿಸಿ ಶಾಬ್ದ ಬಳಸಿ
  - ▶ ಬಾಧಿತವಲ್ಲದ ಬಿಡಿಯಲ್ಲಿ ಮಲಗಲು ಪ್ರಯತ್ನಿಸಿ ಇದರಿಂದ ಎಕ್ಸ್‌ರೆಸ್‌ನಾಂಡ್ ನಂತರ ಸ್ವಾಯಂಗಳು ಅಯಂಗಾಣಾಳ್‌ಪ್ರದೀಪ್
  - ▶ ಶೀತ ವಾತಾವರಣದಲ್ಲಿ ನಿಮ್ಮ ಮುಕವನ್ನು ಮುಚ್ಚಿ ಮತ್ತು ನೋವನ್ನು ಶಮನಗೊಳಿಸಲು ಕ್ರೂರತ ಬೆಳ್ಗಿನ ಪ್ರಾಕ್‌ಗಳನ್ನು ಇರಿಸಿ
  - ▶ ತ್ರೈಜೆಮಿನಲ್ ಸ್ವಾರ್ಥಾಲ್ಟಿಯಾ ವಿರಾಮಗಳನ್ನು ಹೆಚ್ಚಿಸುವ ಮತ್ತು ಕಡಿಮೆ ಮಾಡುವ ವಿಷಯಗಳ ದಾಖಲೆಯನ್ನು ಮಾಡಿ ಇದರಿಂದ ಅದನ್ನು ತೆಗೆಸಬಿಹುದು
  - ▶ ನಿಮ್ಮ ನಿಗದಿತ ದ್ವಿಪಥಗಳನ್ನು ಎಲ್ಲಾ ಸಮಯದಲ್ಲಾ ನಿಮ್ಮಾಂದಿಗೆ ಇಟ್ಟುಕೊಳ್ಳಿ
  - ▶ ಮೃದುವಾದ ಆಹಾರವನ್ನು ಸೇವಿಸಿ, ಏಕೆಂದರೆ ಅತಿಯಾಗಿ ಅಗಿಯುವುದು ನೋವ ಹೆಚ್ಚಿಸುತ್ತದೆ
  - ▶ ಮುಖಿದ ಪ್ರದೇಶದಲ್ಲಿ ಕ್ಯಾಹಾಪುದನ್ನು ತಪ್ಪಿಸಿ
  - ▶ ತಬ್ಬಕೊಳ್ಳುವ ಮೂಲಕ ತಂಪಾದ ಗಾಳಿಯ ಹರಿವು ಅಥವಾ ಪ್ರಚೋದನೆಯನ್ನು ತಪ್ಪಿಸಿ

## ವ್ಯಾಯಾಮಗಳು

ಒಟ್ಟಾರೆ ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಧ್ಯೇಯ ಬೆಂಬಲಿನ್ನು ಮುಖ್ಯವಾಗಿದೆ. ಉಂಟಾಗಿರುವ ಅಗತ್ಯವಿರುವಂತೆ ದೊಡ್ಡಿಗಳನ್ನು ತೇಗೆದುಕೊಳ್ಳಲು ಮತ್ತು ಒತ್ತಡ ನಿರ್ವಹಣೆಯೊಂದಿಗೆ ಶ್ರೀಜೀವಿನಲ್ಲಿ ನ್ಯೂರಾಲ್ಯೂಯ್ ಅನ್ನು ನಿರ್ವಹಣೆಯಲ್ಲಿ ನಿಯಮಿತ ಚಳುವಟಿಕೆಯು ಒಂದು ಪ್ರಮುಖ ಅಂಶವಾಗಿದೆ.

### ಶ್ರೀಜೀವಿನಲ್ಲಿ ನ್ಯೂರಾಲ್ಯೂಯ್ ವ್ಯಾಯಾಮದ ಸಲಹೆಗಳು

#### ಬಲಪಡಿಸುವ ವ್ಯಾಯಾಮ

ಚೆಂಪೊರೊಮಾಂಡಿಬ್ಯುಲರ್ ಜಾಲಿಯಂಟ್ ಟಿವಿಂಚೆ ಪ್ಲೇರ್-ಅಪ್‌ಗಳ ನಡುವೆ ಬಲಪಡಿಸುವ ವ್ಯಾಯಾಮಗಳು ಉತ್ತಮ. ಎರಡು ಬಲಪಡಿಸುವ ವ್ಯಾಯಾಮಗಳು ಇಲ್ಲಿವೆ:

- ▶ ನಿಮ್ಮ ಗಲ್ಲದ ಕೆಳಗೆ ಹೆಚ್ಚೆರಳು ಇರಿಸಿ ಮತ್ತು ನಿಮ್ಮ ಗಲ್ಲವನ್ನು ಅದರ ವಿರುದ್ಧ ಕೆಳಕ್ಕೆ ತೆಲ್ಲಾರೆ. ನಿಮ್ಮ ಹೆಚ್ಚೆರಳನಿಂದ ಮಧ್ಯಮ ಬಲದ ವಿರುದ್ಧ ಬಾಯಿ ತೆರೆಯುವುದನ್ನು ಮುಂದುವರಿಸಿ, ತಡನಂತರ ಅದನ್ನು 5 – 10 ಸೆಕಂಡುಗಳು ಕಾಲ ತೆರೆದಿ.
- ▶ ನಿಮಗೆ ಆರಾಮವಾಗಿ ಸಾಧ್ಯಾರಾದಪ್ಪು ಬಾಯಿ ತೆರೆಯಿರಿ. ನಿಮ್ಮ ಶೋರು ಬೆರಳನ್ನು ನಿಮ್ಮ ಗಲ್ಲದ ಮತ್ತು ಕೆಳಗಿನ ತುಟಿಯ ನಡುವೆ ಇರಿಸಿ. ಪ್ರತಿರೋಧದ ವಿರುದ್ಧ ಬಾಯಿ ಮುಖ್ಯವಾಗ ಒಳಕ್ಕೆ ತೆಲ್ಲಾರೆ.

#### ವಿಶ್ಲಾಂತಿ ವ್ಯಾಯಾಮ

ಟಿವಿಂಚೆ ನೋವೆ ಹೆಚ್ಚುಗೊಳಿ ಒತ್ತಡವನ್ನು ಉಂಟುಮಾಡುವ ಒತ್ತಡದ ಉತ್ತನ್ನವಾಗಿದೆ. ಸರಳ ವಿಶ್ಲಾಂತಿ ವ್ಯಾಯಾಮವು ಸಹಾಯ ಮಾಡುತ್ತದೆ. ಎರಡು ವಿಶ್ಲಾಂತಿ ವ್ಯಾಯಾಮಗಳು ಇಲ್ಲಿವೆ:

- ▶ ನಿಧಾನವಾಗಿ ಉಸಿರಾಡಿ, ನಿಮ್ಮ ಎದೆಯ ಬದಲು ನಿಮ್ಮ ಹೊಟ್ಟೆಯನ್ನು ವಿಸ್ತರಿಸಲು ಅನುವು ಮಾಡಿ. ನಿಧಾನವಾಗಿ ಉಸಿರು ಬಿಡಿ, ನೀವು ಉಸಿರು ಎಳೆಯುವಪ್ಪು ಸಮಯ ಉಸಿರನ್ನು ಹೊರಬಿಡಿ. 5 – 10 ಬಾರಿ ಪುನರಾವರ್ತಿಸಿ.

▶ ಆರಾಮವಾಗಿ ಬೆಂಬಲಿತ ಸ್ಥಾನದಲ್ಲಿ ಕುಲತ್ವಕೊಳ್ಳಲಾಗ ಅಧವಾ ಮಲಗಿರುವಾಗ, ನಿಮ್ಮ ದೇಹದ ಪ್ರತಿಯೊಂದು ಸ್ವಾಯಂಗೀಲಿಂದ ಉಖ್ವಗ್ರಾತೆ ಮತ್ತು ಒತ್ತಡವನ್ನು ಬಿಡುಗಡೆ ಮಾಡಿ. ಪಾದಗಳಿಂದ ಸ್ವಾರಂಭಿಸಿ ತಲೆವರೆಗೆ ಮಾಡಿ

ತಃ ಎರಡನೇಯ ವ್ಯಾಯಾಮವು ಪ್ರಗತಿಪರ ವಿಶ್ಲಾಂತಿ ವ್ಯಾಯಾಮವಾಗಿದ್ದು ಜನರು ಉದ್ದೇಗದ ಪ್ರತೀಗಳ ಬಗ್ಗೆ ಹೆಚ್ಚು ಅಲವು ಮೂಡಿಸಲು ಸಹಾಯ ಮಾಡುತ್ತದೆ. ಆ ಉದ್ದೇಗವನ್ನು ಪ್ರತಿಜ್ಞಾಪಂಚಕವಾಗಿ ಬಿಡುಗಡೆ ಮಾಡುವ ಕೌಶಲ್ಯದಿಂದ ಇದು ಅವರನ್ನು ಸಹ್ಯಗೊಳಿಸಬಹುದು.

#### ಟಿಗ್ರಿಸುವ ವ್ಯಾಯಾಮ

ಟಿಗ್ರಿಸುವ ವ್ಯಾಯಾಮಗಳು ಟಿವಿಂಚೆ ನೋವೆನ ಸಂಕೇತದ ಸಮಯದಲ್ಲಿ ಸಹಾಯ ಮಾಡುತ್ತದೆ. ಅವು ಸ್ವಾಯ ಮತ್ತು ಜಾಲಿಯಂಟ್ ಒತ್ತಡವನ್ನು ಕಡಿಮೆ ಮಾಡುತ್ತದೆ, ದೀಕ್ಷಾರ್ಥಾಯಿ ಪರಿಹಾರವನ್ನು ನೀಡುತ್ತದೆ:

- ▶ ನಿಮ್ಮ ನಾಲಿಗೆಯ ತುದಿಯನ್ನು ನಿಮ್ಮ ಬಾಯಿಯ ಮೇಲೆ ಇರಿಸಿ. ನಿಮ್ಮ ಬಾಯಿಯನ್ನು ಆರಾಮವಾಗಿ ಸಾಧ್ಯಾರಾದಪ್ಪು ತೆರೆಯಿರಿ ಮತ್ತು 5 – 10 ಸೆಕಂಡುಗಳ ಕಾಲ ಹಿಡಿದುಕೊಳ್ಳಿ.
- ▶ ನಿಮ್ಮ ನಾಲಿಗೆಲು ತುದಿಯನ್ನು ನಿಮ್ಮ ಬಾಯಿಯ ಮೇಲೆ ಇರಿಸಿ. ನಿಮ್ಮ ಕೆಳದವಡೆಯನ್ನು ಅದು ಮೋಗುವಪ್ಪು ದೂರಕ್ಕೆ ತಿರುಗಿಸಿ ನಂತರ ಅದು ಮೋಗುವಪ್ಪು ಹಿಂದಕ್ಕೆ ಹೋಗಿ. ಪ್ರತಿ ಸ್ಥಾನದಲ್ಲಿ 5 – 10 ಸೆಕಂಡುಗಳ ಕಾಲ ಹಿಡಿದುಕೊಳ್ಳಿ.
- ▶ ನಿಧಾನವಾಗಿ ಮತ್ತು ಫ್ರಿವಾಗಿ ನಿಮ್ಮ ಬಾಯಿಯನ್ನು ಆರಾಮವಾಗಿ ತೆರೆಯುವಪ್ಪು ಅಗಲವಾಗಿ ತೆರೆಯಿರಿ, ನಿಮ್ಮ ನಾಲಿಗೆಯನ್ನು ತಡೆಸ್ಥ ಸ್ಥಾನದಲ್ಲಿರಿಕೊಳ್ಳಿ. 5 – 10 ಸೆಕಂಡುಗಳ ಕಾಲ ಹಿಡಿದುಕೊಳ್ಳಿ ನಂತರ ನಿಮ್ಮ ಬಾಯಿ ಮುಚ್ಚಿ ಮುಂದೆ, ನಿಮ್ಮ ಬಾಯಿ ಶ್ವಲ್ಪ ತೆರೆಯಿರಿ ಮತ್ತು ಕೆಳ ದವಡೆಯನ್ನು 5 – 10 ಬಾರಿ ಹಿಂದಕ್ಕೆ ಮತ್ತು ಮುಂದಕ್ಕೆ ತಿರುಗಿಸಿ.
- ▶ ನಿಮ್ಮ ಬಾಯಿ ಮುಚ್ಚಿ. ನಿಮ್ಮ ತಲೆಯ ನೇರವಾಗಿ ಮುಂದಕ್ಕೆ, ನಿಮ್ಮ ಕಣ್ಣಗೀಲಿಂದ ಮಾತ್ರ ಬಲಕ್ಕೆ ನೋಡಿ. ನಿಮ್ಮ ಕೆಳಗಿನ ದವಡೆಯನ್ನು ಎಡಕ್ಕೆ ವಿಕ್ರಿಸಿ ಮತ್ತು 5 – 10 ಸೆಕಂಡುಗಳ ಕಾಲ ಹಿಡಿದುಕೊಳ್ಳಿ. ಎದುರು ಭಾಗದಲ್ಲಿ ಪುನರಾವರ್ತಿಸಿ.